

±ÄZÀ °Á° £À GvÁzÈÉÚÉ
 C£Ä J À ÆPÁZÀ
 ÆPÈ PÈ ÄUÄ



¥£Á£Ä ÆÁZPÄ B
 qÁ J.JA. 2ª ÆÄ±Ä
 « ÆÄ±Ä ÆÄ±Ä

ÄRPÄ B
 qÁ r.©. ¥ÄgÁtÄ



ವಿಶೇಷ ಪ್ರಕಟಣೆ :

« ÆÄ±Ä ÆÄ±Ä®ÄiÄ

P£ÄÖI PÄ ¥£Ä ÄZÄÄÄÄ, ¥£Ä °ÄUKE «ÄÄÄÄÄj P£ «ÄÄÄÄÄ

« ±ÄZÄ®ÄiÄ, ©ÄZÄÄ - 585 401

fĀā tĀUMĀ MAZĀ UĀĀVAVZĀY, Eā ŪMĀ āĀE[®] PĀĀĠVĀ
 āĀĠĀ, āĀ[®], āĀĀVĀZĀ ŪMĀ, Eā ŪMĀE °Ā° ER zġĒ CzĀ
 C, ZĀVĀIĀ, ĀPĀVĀ DZĀZĲ AZĀ Eā ŪMĀ °Ā° ER ġĀĀ ĀġĀ.
 Eā ŪMĀEĀB, ĀĀQġĪĪ ŹĀmi PĒAmi ŹĲ ĀPĀIĀ «ZĀĒZĀĀ
 āĀQĀĀĀZĀZĲĀ, fĀā tĀUMĀEĀB ĀĀĠĀ ĀĀĠĒ D°ĀĠĀ
 āĀZĀPĀEĀB S¼Ā Ā ŪĀVĀZĒ

JA©Dgin («Āy° Ēi SĀĒĵ qPĒEi āĀ¼):

JA©Dgin ŹĲ ĀPĒĀĀZĀ °Ā° ĒĀ ĄĀPĀĀtĀfĀ«ŪMĀ
 ĄĀZĀĀIĀEĀB ġĲĲĀV ĀŪĀw½AiĀS°ĀZĀ. F ŹĲ ĀPĀIĀEĀB
 āĀĀĠĀ ĄĀĀĀVĠĀĀZĲ AZĀ °ĀŪKE 2ĀVĲĀV °Ā° ĒĀ
 eĒ«PĀŪtāĀI Ōw½AiĀS°ĀZĀZĲ AZĀ JA©Dgin ŹĲ ĀPĀIĀEĀB
 °Ā° ĒĀ zĲĀ āŪKE āĀĀĠĀ ŹĲĀZĀZĀVĀ CĒĀPĀ zĀ±ŪMĀE
 S¼Ā Ā ŪĀVĀZĒ

MAZĀ ŪĀFEĀ ŹĲĀVĀZĲ Ē ŹĲ ĀPĒ āĀQĀĀĀPĀZĀ °Ā° ĒĀ
 āĀVĀĀ«Ā° ŹĲĀtāĒEĀB vĪZĀPĒEĀQĀ MAZĀ «Ā° «Āy° ĀĒi
 SĀĒ zĀĀĀĀEĀB °ĀQ «Ā±Ā āĀĀĠĀĀPĀ. °Ā° ŪĒ «Āy° ĀĒi
 SĀĒzĀĀĀ °ĀQzĀŪĀ °ĀĀĀ āĀ° StPĒ wgĀŪĀVĀZĒ F
 ŪĀFEĀ ŹĲĀVĀPĒEĀB 37 rVĲĀĀĀiĀ, ĩ ©1 EgĀāĀ āĀĲ ĒĀ
 āĀI ġĀĀĀViĒPĒ ĒEqĀĀŪĀāZĀ. °Ā° ĒĀ āĀ° StŪ°ĒĒĀŪPĀ
 ಎಷ್ಟು ನಿಮಿಷ ಬೇಕೆಂದು ಪರೀಕ್ಷಿಸಲಾಗುವುದು. ಹಾಲಿನಲ್ಲಿರುವ
 ĀĀĀĲ AiĀŪMĀ °Ā° ER ġĀāĀCĀ±ŪMĀEĀB wAZĀ vĀdĲĀ ŪMĀ
 °ĀŪKE Dā ŪMĀEĀB GvĀĀĀĀZĲ AZĀ °Ā° ER ĒĀ CĒĀPĀ
 ġĀĀAiĀāPĀ SĴĀĀāĀŪĀV, āĀ° StŪ ERĲĀĀ
 PĀĠĀāŪĀVĀZĒ °Ā° ER ĒĀ ĒĀĀĲ ĀĀĀĲ AiĀŪMĀ EzĲĒ F
 StŪ S°ĀĀŪĀ ERĲĀVĀZĒ EzĒĒEĀZĀ Cw ĄĀĀĀZĀ

ŹĲ ĀPĀIĀĀVZĀY, S°ĀĀŪĀ °Ā° ĒĀ eĒ«PĀ ŪtāĀI PĒĒB
 w½AiĀSS°ĀZĀ.

ĀĠĀĀIĀ āĀĒĒĀĄĀŪ āĀVĀŪEvġĒ CavĲġĲĀĠĀIĀ
 °ĒĒĀ ŪŪMĀ JA©Dgin āĀĀŪMĀ DZĀĠĒāāĒĒĒĒĒĒĒĒĒĒĒĒ
 PĒZĀŌ °Ā° ĒĀ ŪtāĀI Ō āĀĀĀPĲĀT F PĒĀVEĀ ŹĲĀIĀ°Ē
 āĀĀĠĀĀVZĒ

JA©Dgin (WĀMĀIĀ°)	ŪtāĀI ŌāŪĀPĲĀT
5 WĀMĀŪMĀE āĀĀĲĀĀ	CvĀĀPĀ
3 WĀMĒĀĀZĀ 5 WĀMĒ	GvĀĀ
1 WĀMĒĀĀZĀ 2 WĀMĒ	ĄĀĀĠĀ
30 ನಿಮಿಷಗಳಿಗೂ ಕೆಳಪಟ್ಟು	PĲĀĒĒĒ

±ĀZĀ°ĀĀ GvĀZĒĒĀIĀ°ĒCĒĀĲĀĀĀPĀZĀĄĀPĒĒĒŪMĀ:

±ĀZĀ°ĀĀ : DġĒĒŪPĀVĀĠĄĀĀ«ĒĀ ŪZĲĀZĀPĒĲĀZĀ
 āĀĀĀĀ āĀVĀĀĲĀT zĲĒ DġĒĒŪPĀVĀ āĀĀIĀĀ, ŪZĲĀZĀ
 ŹĲĀŪMĀEĀB GĲĀIĒĒĒV¹ ŹĲ AiĀZĀŹĲwĀIĀ°Ē»ĀrZĀĒĀVĲĀ
 ŪZĲĀZĀ āĀVĀĀĲĀT zĲĒ ŪĄĲĲĒ āĀĀrZĀ °Ā° ŪĒ ±ĀZĀ
 °ĀĀĀ JAZĀ PĲĀIĀĀVĀĠĒ

±ĀZĀ°ĀĀ GvĀZĒĒĀIĀ GzĀ±ŪMĀ :

- * °ĀĀĀ S°ĀĀŪĀ PĒĲĀVĒ ŪŪŪĀĀ
- * ŹĒĒĒĒĀ±ŪMĀEĀB ŪĠĒĒĀĀ
- * ಉತ್ಪನ್ನ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲು

- * PÁ-Áqá^aÀ UÁt °ÉÁ^aÀ₂ PÁ^aÁV
- * UÁ^a PÁ DgÉÁUÀ₂ AgPÁ^É
- * ^aÁÁPÁ^a ÁÁgÁPmÁiÁ ¥É¥ÉÁn JzÁj₂ PÁ
- * GvÉUÁEÁB gÁÁU^a ÁÁqÁ^a
- * °Á° EÁ UÁt^aÁi PÁEÁB PÁÁiÁÁPÉ^aÁ

±ÁZÁ°Á^aÁ GvÁzÉÁiÁ° eCEÁ₂ ÁÁPÁZÁPÁÁUÁ :

- * PÉEnUÉ EÉ^aÁÖ^aÁ^É
- * gÁ₂ ÁUÁÁ DgÉÁUÀ gPÁ^É
- * PÉZÁ EÁ₂ ÁZÁ^É
- * °Á° EÁ ¥ÁvÁÁÁ₂ ÁZÁ^É
- * ^aÉÁiÁQPA EÉ^aÁÖ^aÁ^É

^aÁÁ° EÁPÁÁUÁ₂ ÁE^a «^aÁÁUÁ F PÁÁÁqÁw^aÉ

PÉEnUÉ^aÁ^aÁ^É:

1. PÉEnUÁiÁ^a° è gÁ₂ Á«^aÁZÁ gÁ₂ Á«UÉ 3-1/2-4 Cr CAVgÁk gÁ^aÁ^É,
2. gÁ₂ Á^aÁ^É eÁUÁ 5 j AzÁ 51/2 Cr GzÁk gÁ^aÁ^É
3. UAd^a PÁ^aÁ^É CUP^a 2 Cr ^aÁÁ«EÁ zÉÁtÁ 2 Cr EgÁ^aÁ^É
4. ZÁ^aEÁ eÁUÁ 4 Cr EgÁ^aÁ^É.

5. ಕೊಟ್ಟಿಗೆಯ ವೆಂಟಲೇಷನ್ ಶೇ. 35 ಇರಬೇಕು (ಗಾಳಿ ಬೆಳಕು)
6. PÉEnUÉ EÉ^a eÁgÁzÁVÉ PÁ^a EÁ ZÁÁ^a / PÁÁOÁ^ami^aÁzÁ^a ÁÁÁrgÁ^aÁ^É
7. PÉEnUÉ ÁiÁÁ^aÁUÁ^a PÁ^aÁ^É RaðEÁ^a UÁt^aÁi EÁ^a ÁvÁU^a ÁZÁ^a PÉEnUÉ «ÁÖ^aÁ^ÉÁ^É.
8. UAd^a, PÉEnUÉ-ÁZÁ₂ Á^aÁÁgÁ 20 Cr zÁEgÁ^aÁ^ÉÁ^É °Á^aÁ^ÉÁUÁ^aÁvÉ^aÁ^É ÁÁÁqÁ^aÁ^É.
9. ÁÁtÁiÁEÁB PÉEnUÉ-ÁZÁ₂ vPÁ^aÁ^É zÁEgÁ^aÁ^ÉÁ^É.
10. PÉEnUÁiÁ^a ÁvÁ^a DVAzÁUÉ^a Á^aÁ^É EÉt^a ÁÁgÁzÁVÉ QÁÁEÁ^aÁ^É ÁÁÁ^aÁ^ÉÁ^É.
11. PÉEnUÁiÁ^a EÉ^a, UÁÁqÉ^a ÁÁ° EÁ zÉÁtÁ^a ÁÁÁvÁzÁ^aÁUÁ^aUÉ ವರ್ಷಕ್ಕೊಮ್ಮೆ ಸುಣ್ಣ ಹೊಡಿಸಬೇಕು.
12. PÉEnUÁiÁ^a EÉ^a, UAd^a PÁ^aÁ^É PÁ^aÉ 1-11/4 EAZÁ E½eÁgÁ^a ÁÁÁqÁ^aÁ^É.
13. MAZÁ °Á^aÁ«UÉ 65-70 ZÁÁ^a eÁUÁ ÁÁÁÁUÁvÁ^aÉ
14. ÁZÁ^a PÉEnUÉ-ÁZÁ₂ PÉZÁ^a ÁÁÁ^a ÁÁÁÁwÁ^aÁ^É ÁZÁ^a
15. ಕೊಟ್ಟಿಗೆಯ ಒಳಗೆ ಸಾಕಷ್ಟು ಗಾಳಿ, ಬರುವಂತೆ ಇರಬೇಕು.
16. PÉEnUÁiÁ^a EÉ^aÁ^É °Á^aÁUÁ^aÁ^É CxÁ^a ÁÁÁÁnÁzÁVzÁ^aÁ^É ÁÁÁgÁ^a ÁÁÁÁUÁ^a UAd^a °Á^aÁ^ÉÁUÁ^aÁwÁ^aÁ^É.
17. ¥ÁÁÁEÁ^aÁ^É °Á^aÁ^É »ÁqÁ^aÁ^É ÁÁÁEÁ PÉEnUÁiÁ^a EÉ^aÁ^ÉÁ^É ÁÁÁÁÁÁ^aÁ^É ÁÁÁÁÁÁ^aÁ^É G¥ÁÁÁÁÁ^aÁ^É ÁÁÁÁÁÁ^aÁ^É.
18. PÉEnUÁiÁ^a ÁZÁ^a MtvzÁzÁVzÁ^aÁ^É ÁZÁ^aÁVgÁ^aÁ^É.

- 19. PÉnUÁiÀ UÉĀqÉ° ÁUKE EF@ZP è, ĀZĀ a ĀvĀU@GĀPĀUĀĀ EgĀ'ÁgĪĀ.
- 20. ¥Ĥ ÇEĀ JgĪĀ 'Āj °ĀĀ«EĀ a ĒEĀiĀEĀB a ĒEZĀaĀZĀ
ಬ್ರಹ್ಮ ಅಥವಾ ತೆಂಗಿನ ನಾರಿನಿಂದ ತಿಕ್ಕಬೇಕು.
- 21. ¥Ĥ ÇEĀgĀ, Ā«UÉPĀrĀiĀ@Ā, ĀZPĀZĀ aĀGĒĀB MzV, Ā'ĀPĀ.
- 22. °ĀĀ«EĀ PÉZPĒĀB ¥Ĥ, Āj °ĀĀ »AqĀaĀ a ĀĀEĀ
ĀZPĀZĀ aĀj aĀZĀ vĒEĀiĀ'ĀPĀ a ĀvĀU °ĀĀ »ArzĀ
EĀvĪĀ, ĒĒĀPĀ aĀ ĀgĀPĀ zĀĒ Āt ÇAZĀ vĒEĀiĀ'ĀPĀ.
- 23. ±Ā'ĒĀZĀ SmĀ-ĀAZĀ PÉZPĒĀB aĀZĀEĀV MgĒĀ'ĀPĀ.
- 24. aĒEZĀ EĀ3-4, ĒEgĀ (zĀgĀ) °ĀĒEĀB EĀ@ĒEi vĒEi ĀUĀZĀZĀ
'ĀgĒ ¥ĀvĪĒ »Ar zĒEgĀ ZĒĒ'ĀPĀ.
- 25. ಪೂರ್ಣ ಕೈಯನ್ನು ಉಪಯೋಗಿಸಿ 5-6 ನಿಮಿಷದೊಳಗೆ ಪೂರ್ತಿ
°ĀĒEĀB PÉZPĒĀB aĀZĀ »AqĀ'ĀPĀ.
- 26. °ĀĀ »ArzĀ EĀvĪĀ °ĀĀ«EĀ PÉZPĒĀ UÉ, ĒĒĀPĀ aĀ ĀgĀPĀ
zĀĒ Āt aĀEĀB 1A¥Ī, Ā'ĀPĀ.
- 27. DgĒĒĀUĀ ĀvĀ gĀ, Ā«EĀ (°ĀĀ / JĀĀ) °ĀĒEĀB aĀĀvĪĀ
ĀvĪĒEĀ aĀĀgĀi aĀĀqĀ'ĀPĀ.

°Ā° EĀ¥ĀvĪĀĀ, ĀZĒĒÉ:

- * °ĀĀ »AqĀaĀ, ĀĒEĀiĀEĀB 1ĀĒi-304 UĀtĀĀi ĀZĀ
¥ĀvĪĀEĀB SĀĀ'ĀPĀ.
- * °Ā° EĀ ¥ĀvĪĀEĀB vĒEĀiĀ@Ā, ĀĀmĒdgi ¥ĀrĀiĀEĀB
SĀĀ'ĀPĀ.

- * ¥ĀvĪĀĀ 'Ā-Ā Qj zĀvzĀĪ PÉ °ĀQ vĒEĀiĀ@Ā
ÇEĀPĒE@aĀUĀ'ĀPĀ.
- * PÉZPĒĀB vĒEĀiĀ@Ā °ĀUKE °ĀĀ »AqĀ ¥ĀvĪĀPĀ
¥ĀvĪĀEĀB G¥ĀiĒĒĀV, Ā'ĀPĀ.
- * °ĀĀ ĀUĀ 1zĀ ¥ĀvĪĒEĀ aĀZĀĀ °ĀQ, ĀvĪĒEĀ °ĀĀ
ĀĒgĀdĀ aĀĀqĀ'ĀPĀ.

aĒiĀĀQĀEĒĀĀĒĒ

- * °ĀĀ »AqĀaĀ aĀĀiĀĀ DgĒĒĀUĀ ĀvĒĀvzĀĪ, aĒiĀĀQĀEĒĀĀ
EĒĀĀĒĒĒ DzĀĒEĀ aĀqĀ'ĀPĀ.
- * GUĀĀUĀEĀB 'ĀĒĒĒĒ PĀĪ, Ā'ĀPĀ.
- * °ĀĀ »AqĀaĀ aĀĀEĀ, ĀSĒĒĀ SĀĀ, ĀZĀUĀV PÉ
vĒEĀĒĀPĒEĀqĀ MtV1PĒEĀrgĀ'ĀPĀ.
- * PĒĀiĀ°Ē UĀĀiĀ aĀvĀU °ĀtĀUĀĀvĪĀĀPĀĀĀ °ĀĀ
PĀĀiĀ'ĀgĪĀ.
- * °ĀĀ »AqĀĀUĀ JĒĒĒĒĒ wĒĀĀĀZĀUĀĀ, ĀĀr-
1UĀĀiĀ ĀĀZĀĀZĀUĀĀ, UĀiĀĀ aĀĒĒĒĒ wĒĀĀĀZĀUĀĀ
aĀĀqĀ'ĀgĪĀ.
- * °ĀĀ »AqĀĀUĀ PĒĀĀĀZĀ, 1ĀĒĀĀZĀ, GUĀĀĀĀZĀ,
EvĀĀĀ aĀĀqĀ'ĀgĪĀ.

7.	<p>°AAATIA°A °EEAZA gA, AUMAEAB</p> <p>°A°A PIGIAIAA°A MAZA UIAMÉ</p> <p>°AAAVP AV, ZUUE½, A°APA</p>	<p>°A°EAB PIGIAIAA°A AUAATAA°AZA</p> <p>°ZAXDUMAEAB WEA°AZA</p> <p>PARAIAA°AZA °AAQA°AGLZA</p>
8.	<p>PRENUIAIAEAB °A°A PIGIAIAA°A</p> <p>CZD UIAMÉ °AAAVP AV</p> <p>ZUUE½, A°APA</p>	<p>°A°EAB PIGIAIAA°A AUAPEAA°AZA,</p> <p>1AEAA°AZA, GUAA°AZA EVAAC</p> <p>C»VA PEAUMAEAB °AAQA°AGLZA.</p>
9.	<p>OJ ZAZA °A-A EgA°A °AVUMAEAB</p> <p>°A°A PIGIAIAA°A S¼A°AZA °KEPB</p>	<p>°A°A PIGIAIAA°A °PAAIAZR°E</p> <p>°APA °AAZUMAA (EA-A, °°PA)</p> <p>PRENUIAIA°E SgLA°AVÉ</p> <p>JZUP» A°APA.</p>
10.	<p>AVVZA °A°A ±ARGUIE</p> <p>°PAAIIOQAVI CZDUAMÉ °AAAZÉ</p> <p>°AAV°A°EAB »AQA°APA</p>	<p>°A°A PIGIAIAA°A AUA ZREVA</p> <p>°AA°A°AGLZA</p>
11.	<p>DATIA °GCATA °A°EAB DATIA</p> <p>°GCATA°E °AVVPE °SgAdA</p> <p>°AAQA°APA.</p>	<p>°A°A PIGIAIAA°A AUA VIGP AV</p> <p>AVVPE °KEGPE °AAQA°AGLZA.</p>

1. °A°A PIGIAIAA°A °EEI-EI 1A-i °AVUMAEAB °AAV°E S¼A°APA°AA°E / PA-A-A EgA°A °AVUMAEAB °A°EAB PIGIAIAA°A °AGLZA °AVAU °AVVPE CAXA °AVUMAEAB °A°EAB vjA°AGLZA.
2. °A°A PIGIAIAA°A / gA, A PA A°A °AA °ZP AVgA°APA ಮತ್ತು ಸಾಕಷ್ಟು ಗಾಳಿ, ಬೆಳಕು ಬರುವಂತಿರಬೇಕು PA-A-E EgA°A gA, AUMAA °A°EAB °AVVPE °SgAdA °AAQA°AGLZA
3. °AV °EA JgQA °°Aj gA, A«EA °AAIAEAB °AAZAA°AZA ಬೃಹ / ನಾರಿನಿಂದ ಉಜ್ಜಬೇಕು PA-A-E EgA°A °AAQA°AGLZA
4. °A°A PIGIAIAA°A °AAEB PEZPEAB ±A°°AZA °Aj °AZA ZUUE½ 1 ±A°° Smb-AAZA MgE, A°APA »ArZA °A° UÉ °AAIA °A°EAB °Aj, A°AGLZA
5. °A°A PIGIAIAA°A °AAEB PEUMAEAB °EEA; °AZA ±AZP AZA °Aj °AZA vEE¼AIA°APA °A°EAB PIGIAIAA°AUA °Ar 1UgAI A °AZA°AGLZA
6. °A° EA °AVUMAEAB °EEA; EA °Ar / °AQAUI °EEAQACAZA ZUUE½, A°APA (°1 °AGLZA S¼A°APA) °A°EAB PIGIAIAA°AUA J-E CrPE dVAIAAWGIA°AGLZA
7. °AAIAA°A °EEAZA gA, AUMAEAB °A°A PIGIAIAA°A MAZA UIAMÉ °AAAVP AV, ZUUE½, A°APA °A°EAB PIGIAIAA°AUA AIAA°AZA °ZAXDUMAEAB WEA°AZA PARIAA°AZA °AAQA°AGLZA
8. PRENUIAIAEAB °A°A PIGIAIAA°A CZD UIAMÉ °AAAVP AV, ZUUE½, A°APA °A°EAB PIGIAIAA°AUA PEA°AZA,

